

ಸಾಕ್ಷಿಯನ್ನು ದಿ:12.12.2025 ರಂದು ಪುನಃ ಕರೆಯಿಸಿ ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀ ಸವಾಲು: ವಾದಿ ಪರ ವಕೀಲರಿಂದ:

1. ನಾನು ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದೇನೆ.
2. ಸಾಕ್ಷಿಗೆ ನಿಪಿ - 1 ನ್ನು ತೋರಿಸಿ ಅದರಲ್ಲಿ ನಿಮ್ಮ ಹಾಗೂ ನಿಮ್ಮ ಮಗನ ಪೋಟೋ ಇವೆ ಎಂದರೆ, ಹೌದು.
3. ನಿಪಿ-1 ನೀವು ಕೆನರಾ ಬ್ಯಾಂಕಿನಲ್ಲಿ ನಿಮ್ಮ ಮಗನ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಾಲ ಪಡೆಯಲು ನೀಡಿದ ಅರ್ಜಿ ಎಂದರೆ ಸರಿ.
4. ನಿಪಿ - 1 ರಲ್ಲಿ ನಿಮ್ಮ ಹಾಗೂ ನಿಮ್ಮ ಮಗನ ಸಹಿ ಇವೆ ಎಂದರೆ ಸರಿ.
5. ನಿಪಿ-2 ಸಾಲ ಮಂಜೂರಾತಿ ಮೆಮೊರಾಂಡಮ್ ನಲ್ಲಿ ನಿಮ್ಮ ಹಾಗೂ ನಿಮ್ಮ ಮಗನ ಸಹಿ ಇವೆ ಎಂದರೆ ಸರಿ.
6. ನಿಪಿ-3 ಅಗ್ರಿಮೆಂಟ್ ನಲ್ಲಿ ನಿಮ್ಮ ಹಾಗೂ ನಿಮ್ಮ ಮಗನ ಸಹಿ ಇವೆ ಎಂದರೆ ಸರಿ.
7. ಶಿಕ್ಷಣ ಸಾಲ ಅಗ್ರಿಮೆಂಟ್ ಗೆ ಸಹ ನೀವು ಹಾಗೂ ನಿಮ್ಮ ಮಗ ಸಹಿ ಹಾಕಿದ್ದೀರಾ ಎಂದರೆ ಸರಿ. ಸಾಕ್ಷಿ ಮುಂದುವರಿದು ನಾವು ಸಾಲ ಪಡೆದಿರುವುದು ಸತ್ಯ, ನಾವು ಕಟ್ಟಲು ತಯಾರಿದ್ದೇವೆ, ನಮಗೆ ಸ್ವಲ್ಪ ಕಡಿಮೆ ಮಾಡಿಕೊಡಬೇಕು. ಮಗನಿಗೆ ಕಿಡ್ನಿ ಸ್ಟೋನ್ ಆಗಿ ಆಪರೇಶನ್ ಆಗಿ ಅವನು ಕೆಲಸ ಮಾಡಲು ಈಗ ಆಗುತ್ತಿಲ್ಲ, ಆದ್ದರಿಂದ ಯಾವುದೇ ನೌಕರಿಗೆ ಹೋಗಿಲ್ಲ.
8. ದಿ: 02.09.2022 ಕ್ಕೆ ನೀವು ಬ್ಯಾಂಕಿಗೆ ರೂ.3,82,075-00 ಹಣ ಕಟ್ಟಬೇಕು ಎಂದರೆ ಅದು ತಪ್ಪಾಗಿದೆ ಎಂದು ನುಡಿಯುತ್ತಾರೆ.
9. ಸಾಲ ಪಡೆಯುವಾಗ ನೀವು ಪಡೆಯುವ ಸಾಲಕ್ಕೆ ಬಡ್ಡಿ ಕಟ್ಟುತ್ತೇವೆ ಎಂದು ಒಪ್ಪಿರುತ್ತಾರೆ, ಇಲ್ಲ ಬ್ಯಾಂಕ್ ಮ್ಯಾನೇಜರ್ ಶಿಕ್ಷಣ ಸಾಲಕ್ಕೆ ಬಡ್ಡಿ ಇರುವುದಿಲ್ಲ ಎಂದು ಹೇಳಿದ್ದರು. ಆ ಬಗ್ಗೆ ದಾಖಲೆ ಪಡೆದಿಲ್ಲ, ಬ್ಯಾಂಕಿನವರು ನಮ್ಮಿಂದ ದಾಖಲೆ ಪಡೆಯುತ್ತಾರೆ ಹೊರತು ಅವರು ಯಾವುದೇ ದಾಖಲೆ ಕೊಡುವುದಿಲ್ಲ. ನೀವು ಕೇಳಿದ್ದೀರಾ ಎಂದರೆ, ಆ ರೀತಿ ಕೇಳಿದರೆ ಸಾಲ ಕೊಡುವುದಿಲ್ಲ ಎಂದು ನುಡಿಯುತ್ತಾರೆ.
10. ನಿಮ್ಮ ಮಗ ಸುಳ್ಯದ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಎಂದರೆ ಸರಿ.

11. ಸದರಿ ಕಾಲೇಜಿನವರು ಸಹ ನಿಮ್ಮ ಇಂಜಿನಿಯರಿಂಗ್ ಮಾಡುತ್ತಿದ್ದು ಸಾಲ ನೀಡಬಹುದು ಎಂದು ಪತ್ರ ನೀಡಿದ್ದರು ಎಂದರೆ ಸರಿ.
12. ನೀವು ಬ್ಯಾಂಕಿನಿಂದ ರೂ.3,26,000-00 ಸಾಲ ಮಂಜೂರಾಗಿದೆ ಎಂದರೆ ಸರಿಯಲ್ಲ. ನಾವು ಪಡೆದಿರುವುದು 2 ಲಕ್ಷ ಎಂದು ನುಡಿಯುತ್ತಾರೆ.
13. ಮಂಜೂರಾದ ಪೂರ್ತಿ ಸಾಲವನ್ನು ಬ್ಯಾಂಕಿನವರು ಕಾಲೇಜಿಗೆ ಕಟ್ಟಿದ್ದಾರೆ ಎಂದರೆ ಸರಿಯಲ್ಲ.
14. ಕೆ.ವಿ.ಜೆ ಕಾಲೇಜ್ ನವರು ನಿಪಿ-9 ರಂತೆ ಎಕ್ಸ್‌ಪೆಂಡಿಚರ್ ಪ್ರಮಾಣ ಪತ್ರ ನೀಡಿದ್ದಾರೆ ಎಂದರೆ ಸರಿ.
15. ಮೊದಲ ವರ್ಷದಲ್ಲಿ ರೂ.1,60,160-00 ನೀಡಿದ್ದಾರೆ ಎಂದರೆ ಇಲ್ಲ, 50 ಸಾವಿರ ಮಾತ್ರ ಬ್ಯಾಂಕಿನವರು ನೀಡಿದ್ದಾರೆ ಎಂದು ನುಡಿಯುತ್ತಾರೆ. 2 ನೇ ವರ್ಷ ರೂ.1,18,180-00 ನೀಡಿದ್ದಾರೆ ಎಂದರೆ ಸರಿಯಲ್ಲ. 3 ನೇ ವರ್ಷದಲ್ಲಿ ರೂ.3,28,630-00 ನೀಡಿದ್ದಾರೆ ಎಂದರೆ ಸರಿಯಲ್ಲ. ಸದರಿ ಕಾಲೇಜಿನಲ್ಲಿ ವರ್ಷಕ್ಕೆ 50 ಸಾವಿರ ಮಾತ್ರ ಫೀಜು ಇದೆ ಎಂದು ನುಡಿಯುತ್ತಾರೆ. 2016 ರಲ್ಲಿ 50 ಸಾವಿರ, 2017 ರಲ್ಲಿ 50 ಸಾವಿರ ಹಾಗೂ 2018 ರಲ್ಲಿ 50 ಸಾವಿರ, ಹಾಗೂ ಲ್ಯಾಪ್ ಟಾಪ್ ಗೆ ಅರ್ಧ ಹಣ ಕೊಟ್ಟಿರುವುದು ಬಿಟ್ಟರೆ ಬ್ಯಾಂಕಿನವರು ಬೇರೆ ಹಣ ಕೊಟ್ಟಿಲ್ಲ.
16. ಕಾಲೇಜಿನ ಪ್ರಿನ್ಸಿಪಾಲರು ಸದರಿ ಹಣ ಪಡೆದಿರುವುದಾಗಿ ಹಿಂಬರಹ ನೀಡಿದ್ದಾರೆ ಎಂದರೆ ಅದು ಸುಳ್ಳು ಎಂದು ನುಡಿಯುತ್ತಾರೆ.
17. ನನ್ನ ಹೆಸರಿನಲ್ಲಿ ಕಿತ್ತೂರು ಗ್ರಾಮದ ಸ.ನಂ.147/9 ರಲ್ಲಿ 30 ಗುಂಟೆ ಜಮೀನು ಇದೆ ಎಂದರೆ ಸರಿಯಲ್ಲ. ಸದರಿ ಪಹಣಿ ಪತ್ರಿಕೆಯನ್ನು ನೀವೇ ಬ್ಯಾಂಕಿಗೆ ನೀಡಿದ್ದೀರಾ ಎಂದರೆ, ಅದರಲ್ಲಿ ನನಗೆ ಜಮೀನು ಇಲ್ಲ ಎಂದು ನುಡಿಯುತ್ತಾರೆ. ಸದರಿ ನಿಪಿ - 10ರ ಪಹಣಿಯನ್ನು ಸಾಲಕ್ಕೆ ಭದ್ರತೆಗಾಗಿ ನೀಡಿದ್ದೀರಾ ಎಂದರೆ ಇಲ್ಲ ನಾನು 10 ಗುಂಟೆ ಜಮೀನು ಮಾತ್ರ ಕೊಟ್ಟಿದ್ದೇನೆ ಎಂದು ನುಡಿಯುತ್ತಾರೆ. ಅದು ಯಾವ ಸರ್ವೇ ನಂಬರ್ ಎಂದು ನನಗೆ ನೆನಪಿಲ್ಲ. ಸ.ನಂ.27/10 ಇರಬಹುದು.
18. ದಿ: 23.09.2016 ರಲ್ಲಿ ರೂ.3,26,000-00 ಸಾಲ ಪಡೆದಿರುವುದಾಗಿ ನೀವು ಹಾಗೂ ನಿಮ್ಮ ಮಗ ನಿಪಿ-11 ರಂತೆ ಸಹಿ ಹಾಕಿ ಬ್ಯಾಂಕಿಗೆ ನೀಡಿದ್ದೀರಾ ಎಂದರೆ ಸರಿಯಲ್ಲ.

19. ಸದರಿ ಸಾಲ ಕಟ್ಟುವಂತೆ ದಿ08.09.2022 ರಂದು ಬ್ಯಾಂಕಿನವರು ತಿಳುವಳಿಕೆ ಪತ್ರ ಕೊಟ್ಟಿದ್ದರು ಎಂದರೆ, ನಮಗೆ ಯಾವುದೇ ತಿಳುವಳಿಕೆ ಪತ್ರ ಬಂದಿಲ್ಲ.
20. ದೇವರಾಜ ಬಿನ್ ಲೇಟ್ ಅಣ್ಣೇಗೌಡ, ಬೆಟ್ಟೇಗೌಡನಕೊಪ್ಪಲು ಗ್ರಾಮ, ಬೆಟ್ಟದಪುರ ಹೋಬಳಿ, ಪಿರಿಯಾಪಟ್ಟಣ ತಾಲೂಕು, ಸದರಿ ವಿಳಾಸ ನಿವೃದ್ಧರಾದ ಎಂದರೆ ಸರಿ.
21. ಆದರ್ಶ ಬಿನ್ ದೇವರಾಜ, ಬೆಟ್ಟೇಗೌಡನಕೊಪ್ಪಲು ಗ್ರಾಮ, ಬೆಟ್ಟದಪುರ ಹೋಬಳಿ, ಪಿರಿಯಾಪಟ್ಟಣ ತಾಲೂಕು, ಸದರಿ ವಿಳಾಸ ನಿವೃದ್ಧ ಮಗನದು ಎಂದರೆ ಸರಿ.
22. ದಿ08.09.2022 ರಂದು ಬ್ಯಾಂಕಿನವರು ನೋಟೀಸು ಕೊಟ್ಟಿದ್ದರು ಎಂದರೆ, ನಮಗೆ ಯಾವುದೇ ನೋಟೀಸು ಬಂದಿಲ್ಲ.
23. ಬ್ಯಾಂಕಿನಿಂದ ನೋಟೀಸು ಕಳಿಸಿರುವ ವಿಚಾರ ತಿಳಿದು ನೀವು ಉದ್ದೇಶಪೂರ್ವಕವಾಗಿ ಪೋಸ್ಟ್ ಮ್ಯಾನ್ ನೊಂದಿಗೆ ಶಾಮೀಲಾಗಿ ವಿಳಾಸದಲ್ಲಿ ಯಾರೂ ವಾಸವಿಲ್ಲ ಎಂದು ಸುಳ್ಳು ಷರಾ ಬರೆಸಿದ್ದೀರಾ ಎಂದರೆ ಸರಿಯಲ್ಲ.
24. ನಿಪಿ - 1 ರಿಂದ 12 ರ ದಾಖಲೆಗಳಿಗೆ ನಿವೃದ್ಧ ಮಗ ಹಾಗೂ ನೀವು ಸಹಿ ಹಾಕಿದ್ದರೂ ಸಾಲ ಕಟ್ಟಬೇಕಾಗುತ್ತದೆ ಎಂದು ಸುಳ್ಳು ಸಾಕ್ಷಿ ನುಡಿಯುತ್ತಿದ್ದೀರಿ ಎಂದರೆ ಸರಿಯಲ್ಲ.
25. ಸಾಲ ಕಟ್ಟಲು ಕಡಿಮೆ ಮಾಡಿಕೊಡುವಂತೆ ಬ್ಯಾಂಕಿಗೆ ಅರ್ಜಿ ನೀಡಿದ್ದೀರಾ ಎಂದರೆ, ಇಲ್ಲ ಮೌಖಿಕವಾಗಿ ಕೇಳಿದ್ದೇನೆ.
26. ಸದರಿ ರೂ.3,82,000-00 ಸಾಲ ಬ್ಯಾಂಕಿಗೆ ಕಟ್ಟಬೇಕು ಎಂದು ನಿಮಗೆ 2022 ರಲ್ಲಿ ನ್ಯಾಯಾಲಯದಿಂದ ನೋಟೀಸು ಬಂದಾಗಲೇ ಗೊತ್ತಾಗಿದೆ ಎಂದರೆ ಸರಿ. ಆದರೆ ನಾವು ಅಷ್ಟು ಕಟ್ಟಬೇಕಾಗಿಲ್ಲ. ಆ ನಂತರ ಹೋವು ಸಾಲ ಕಟ್ಟಲು ಕಡಿಮೆ ಮಾಡಿಕೊಡುವಂತೆ ಬ್ಯಾಂಕಿಗೆ ಅರ್ಜಿ ನೀಡಿದ್ದೀರಾ ಎಂದರೆ, ಅವರು ಕೇಳಿಲ್ಲ ನಾನು ಕಟ್ಟಿಲ್ಲ, ನಾನು ತಂಬಾಕು ಹಣ 1 ಲಕ್ಷ ಕಟ್ಟಲು ಹೋಗಿದ್ದಾಗ, ಅವರು ಪಡೆದಿರುವುದಿಲ್ಲ, ತಿಂಗಳು ತಿಂಗಳು ಹಣ ಕಟ್ಟುವಂತೆ ತಿಳಿಸಿರುತ್ತಾರೆ. ಆ ರೀತಿ ಈ ದಾವೆ ಹಾಕುವ ಮುಂಚೆ ಹೋಗಿದ್ದೆ.
27. ಆ ನಂತರ ತಿಂಗಳು ತಿಂಗಳು ಕಟ್ಟುತ್ತೇನೆ ಆ ಸಂಬಂಧ ದಾಖಲೆ ಕೊಡುವಂತೆ ಕೇಳಿದ್ದೀರಾ ಎಂದರೆ, ಇಲ್ಲ.
28. ಯಾವುದೇ ಬ್ಯಾಂಕಿನಲ್ಲಿ ಬಡ್ಡಿ ಇಲ್ಲದೇ ಸಾಲ ಕೊಡುವುದಿಲ್ಲ ಎಂದರೆ ಸರಿಯಲ್ಲ. ಶಿಕ್ಷಣ ಸಾಲಕ್ಕೆ ಬಡ್ಡಿ ಇರುವುದಿಲ್ಲ ಎಂದು ಮ್ಯಾನೇಜರ್ ತಿಳಿಸಿದ್ದಾರೆ ಎಂದು ಸುಳ್ಳು ಸಾಕ್ಷಿ ನುಡಿಯುತ್ತಿದ್ದೀರಿ ಎಂದರೆ ಸರಿಯಲ್ಲ.

29. ನಿಮ್ಮ ಮಗನ ವಿದ್ಯಾಭ್ಯಾಸಕ್ಕೆ ರೂ.3,26,000-00 ಸಾಲ ಪಡೆದಿದ್ದರೂ ಸುಳ್ಳು ಸಾಕ್ಷಿ ನುಡಿಯುತ್ತಿದ್ದೀರಿ ಎಂದರೆ ಸರಿಯಲ್ಲ, ನಾನು 2 ಲಕ್ಷ ಮಾತ್ರ ಪಡೆದಿದ್ದೇನೆ.

30. ನಿಮ್ಮ ಮಗನಿಗೆ ಕಿಡ್ನಿ ಆಪರೇಶನ್ ಆಗಿರುವ ಬಗ್ಗೆ ದಾಖಲೆ ಕೊಟ್ಟಿದ್ದೀರಾ ಎಂದರೆ, ಕೊಟ್ಟಿಲ್ಲ ಕೊಡುತ್ತೇನೆ. ನಿಮ್ಮ ಮಗ ಆರೋಗ್ಯವಾಗಿದ್ದರೂ ಸಾಲ ಮರುಪಾವತಿ ಮಾಡಬೇಕಾಗುತ್ತದೆ ಎಂದು ಸುಳ್ಳು ಸಾಕ್ಷಿ ನುಡಿಯುತ್ತಿದ್ದೀರಿ ಎಂದರೆ ಸರಿಯಲ್ಲ.

ಮರುವಿಚಾರಣೆ: ಇಲ್ಲ

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯು ಹೇಳಿದಂತೆ ನನ್ನ ಉಕ್ತಲೇಖದಂತೆ ಬೆರಳೆಚ್ಚು ಮಾಡಲಾಯಿತು.)

ಓ ಹೇ ಕೇ ಸ ಇ ಒ

ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು

ಜೆ.ಎಂ.ಎಫ್.ಸಿ., ಪಿರಿಯಾಪಟ್ಟಣ